

August 01, 2025

To, To,

Exchange Plaza, 5<sup>th</sup> Floor, BSE Limited,

Plot No. C/1, G-Block, Bandra-Kurla Complex, 25<sup>th</sup> Floor, Phiroze Jeejeebhoy Towers,

Bandra (East), Mumbai – 400051 Dalal Street, Mumbai – 400001

Re: Script Symbol "EMBASSY", Scrip Code 542602 and Scrip Code 973434, 973546, 973910, 975051, 975311, 976042, 976240, 976699, 976700, 976864 and 976946 (NCDs) and Scrip Code 728768, 729286 and 729287 (CPs).

Dear Sir/ Madam.

Subject: Submission of Newspaper Advertisements for the quarter ended June 30, 2025.

Pursuant to Regulation 52(8) of the Securities and Exchange Board of India (Listing Obligations and Disclosure Requirements) Regulations, 2015, we have enclosed copies of the newspaper advertisements published in The Hindu BusinessLine and Samyuktha Karnataka on Friday, August 01, 2025, in connection with Embassy Office Parks REIT's approved Unaudited Consolidated Financial Results for the quarter ended June 30, 2025.

Thanking you,

For and on behalf of Embassy Office Parks REIT acting through its Manager, Embassy Office Parks Management Services Private Limited

Vinitha Menon Head - Company Secretary and Compliance Officer A25036

Encl: As above

Washington Microsoft is set to

# 'NISAR da ta can hlp b sin esses overcova rinch llen ges'

#### CRBITCF SUCCESS.

Sindhu Hari haran

Now that NSARis successfullyinolt, it's not just the research community by also enterprises and start-ups that stand toginby the hug wealth of data that the firstof-its-kind dual band synthetic aperture radar (SAR) satellitewill send bck.

Speakingto hainesdine day after the laurch, Nitional Auromatics and Space Administration (NS) representatives, part of the NASAISPOSithetic Aperture Radar (NISAR) mission, said that NSAs producing abt 42 tealts of raw data per day and if leveraed right, this can give rise to a new community of start-ups and brinesses.

Commercial eterprises canuse the output as a kind of reconsissance tool and then reprocess thing at a hilter resolution to solve

Extafrom the satellite of commercial opportunities for start-ups and exterprises



WINNING COLABORATION. Mark Smors (left), Pofessor of Geophysics, Catechand Gerald W Bawoth Pogramme

Manager, Natural Hazards Research Earth Science Division, NASA

specific issues and profums, theysaid.

"If youtakealook at all the datathat MSAhascollected in the sdar system, from MercuytoPuto.. NSARis gargto b cdlectingthree times that volume in the first year," Gerald W Bawden, Programme Mang; Ntural Hazards Research, Earth Science Division, MSA

"We are imaggalmost thewhdeworld at fivelysix metreredutiontwiceevery

12 days. So this is an incredileopatuityforthecommercial sector to come in and find opportunities in this wealth of data? headded.

CLOSERVIEW

NISARisthefist sateliteto have dual frequency bands, one made by MSA and the other bthe Indian Space Research Oprisation (ISO).

The satellite can detect the movement of land and icesufaces downto the cen timetre.

also can help assess how forests, wetlands, agicultural areas and permafrost chargovertime

Now that NISAR lanched, it is gingto g through a 90-day commissioning phase, Bawden explained.

"Soover the next 90 days, NISAR is gingto continue flyingup to a hilger devationtog towhat we call a reference science oft, and that is 747 km. After checkingthat it is

workingwell, the teams will

then start collecting some test data, and 90 days from now, NSARwill gintooperational mode In terms of commercial benefits, the MSA representatives expect agiculture,

keyusecases. In a bost for academia and start-ups, the data de-

coastal development, dis-


aster response and water re-

sarces study to b among

livered to NISAR will ball open and free. "One of the extraordinary thing with NISAR and in all missions that MSAisinvolved with is that all data is free and open to everybdy on the lyb? Mark Simons, Professor of Geophysics at Caltech and a part of the NISAR mission team, said. "It provides an opportuity to ambrios peopletothirk abt opportuities for value-added products," headded.

BIG CONTUNTIES Bawdenadded that there's a lat of apparturity for startups in agiculture, infrastructurestablityand safety

Speaking abt the uniqueness of the first joint NASAISCopartnership, the scietists said that whentwo agrcies work tog hereach builds a part of the technolook this is the fist mission where bith bilt parts that have to work well to gether.



# La nnett's a cquisitiogives Aurobindo a stra tegic edge

G Naga Sridhar Hyderabad

The acquisition of lamett Company by Archdo Pharma will provide the drugmaker a strongmanı facturing be in the Usat a timewhentarisfonimpots into the US have become a corenfor the pharmacetical industry

Hyderabd-beed The Aurdando Iharma an nonced on Wednesday a defitive agement for Aurdrado Pharma USA Irc, its wholly-owned subdiary, toacquire lamett Company LIC from lamett Seller Hddcolir, at an eteprise valued \$250 million(₹2185 crore) on a cash-free, debfræbis.

Based in Trevose, is a supplier of superior-qualitycomplex greic pharmaceticals including Dugita forcement Administrationor DEAcotrolled saltances, with a capacity to produce 4 billionamal doses at 40 per cet utilisation and a strong Food and DugAdministration (HDA), and DEAcompliancetrack record.

Lanett's Us manfactur-

ingard distribtion facility can enabe the company to capitalise on controlled sub starcetailwinds and curatea nimbe patfdio of complex generic drug It has a purpose-bilt facility with room for sigificant scale-up and meaningal incremental capacityfor Archdoard the infrastructures.pportsrapid capacity expansion to meet futuredemand.

#### COMETITIVEEDGE

It also hing a competitive advantage as the US-based sitealigs with reshoring ritiatives and gverment procurrent preferences.

V;UIQQSO36QPOQVQ;OUP;POV3V1P93I9IP

With over 430 employees, it has rejstrations for manfacturing the drug in the schedules of the IPA which classifes stares

"The new manfacturing baseinthe US will also allow Aurobrido to offet any adverseimpact of tarisfonimports from India through local production baides providingccesstoEropean export market,"RldayBhaskar, former Director-General of the Pharmaceticals Expat Romation Carcil (Iharmexcil),

# Swiggy's fi rst quarter losses balloon to ₹1,197 crore

Jyoti Banthia

N;UIQQSO36QPOQVQ;OUP;POV3V1P9319IF

Food delivery player Swig reported wideingf its net losses to ₹1,197 crore in the first quarter of FV26, compared to ₹611 crore in the year-agperiod.

The revene from operations in the reporting eniod rose54 percent year-on-year (y-oy) to ₹4961 crore

Swigs mangment attrilted the hilter losses to scale-driven gowth across verticals and reiterated its focus on logterm sustain aleproftablity

Chief Executive Offer Sriharsha Majety said contined investments aligned with its vision of creating coverienceat scale

Segnet-wise, food delivery posted a revene of ₹1799 crore and remained profitable with a segment result of ₹202 crore Meanwhile, the goss or-

der value (GOV) of this vertical new 18.8 per cert y-oy to ₹8086 crae,fram ₹6808 croreinQ F25. It also added 1.2 million morthly transacting sers during the quarter on a sequential basis toreach 16.3 million— the hilgest in a single quarter



Swiggyattribatedthehigher lossstoscaledrivengrowth acrossverticals RECTERS

over the last two years. "Q isaseasoral low for availablityof deliverypartnersigven reverse-migration and b gining of rains, and hence

incremental investments into their availabity are made every year by food delivery platforms. Burched with our reglar armal appraisal cycle in Q, this has kept our adjusted HBTDA marignat 2.4 per cert (vs 2.9 per cert in Q), a sessoral impact which will normalise as the year progesses," Majety talking abt the company's food delivery

Quick commerce, landy through Instamant, recorded ₹806 craeinrevenelt reported a steep segment loss of ₹797 crore The company added just 41 dark stores

bainess.

during hequarte; taking ts total storecont to 1062.

"InQ,weexpanded operatiosto127 cities (vs124 in Q4), and added dark stores sdectively for alleviating a pacity contraints or creating overaginspecific packets that demonstrated the need. Our focus has benon improving wallet-share by increasingsket size, which isoreof thedeterminats of logtem proftabity Ma-

Swignted that it is activelyre-evaluatingtsinvestmet in Rapido amidst the cathailing start-up's plans to exter the food delivery

thefim inthefuture VALUECREATION

senet. The companinits

shareholder letter, noted

tetial coffet of interest for

that themovewill poseapo

"As a shareholder; we are extrendy happy with their success and value creation, but doacknowledgapaten tial conflict of interest that may arise in the future Or 12 per cet mimity stake has appreciated sigificantly since or investment (basis incominginterest), and we areactively re-evaluating ar investment due to the abve developments' Swigsaid.

# India to fi na lise eVTD opera tion guidelines within four months

Indiaisset tofialiseitsrep latayframewak for dectric vertical take-offend landing (eVTO) aircraft within the next three to for moths, sarcestdd bsinesdine

According to them Directorate General of Civil Aviation(IGCA) will release three policy papers focused oncritical aspects of eVTOL operations.

clude reglations for airport operator permits integation with existingair trafficon trd systems and detailed guidelines for maintenace repair and overhaul (MRO) protocds

Meawhile, the Prime Minister's Offer (PMO) is expected tocardict areview of the legislative progess on

days'. The hilg-level review,



THING WING. The highlevel review is expected to accelerate policyalignment acrossministries and regulatory bodies

sorces said, is expected to accelerate policy alignet across various line ministries and replatory belies to enale commercial eVTOLoperations as early as 2026.

## TECHNICALITER

As per sorces, three dedicated working gaps have alredysmitted their technical reports on key aspects of the eVTO ecosystem namely aircraft certification

"These reports form the backbed theupcomings nal giddines,"somes said. Additionally the Cetre

plans to introduce a "sandbox" infrastructure framework for eVTO testingand operations \$2026.

"This controlled environment will serve as a pilot space to assess safety effi ciercyard real-world integ ration of eVTOL systems, sorcessaid.

start-ups, such as the ellare

vertipat infrastructure

frot of bilding the do mestic eVTOL infrastruc-Notaby the US-based

Archer Aviationinedlabration with InterGlob Exterprises, aims tolanch India's first dectric air taxi service by 2026. Firther, Japanese firm SkyDiveinpartnership with JetSetGoAviationisexploingGujarat as a potential base for its eVTOL operations.

Company, Sarla Aerospace and Bul Aeropareat thefore

### **EYEOVTRENS**

In addition to domestic needs, India's eVTOL roadmap is bingdeveloped with anexember reglatorytrendsparticularlythose set by the PAinthe Usard E*A*SAinErope

However, sorces stressed that India's framework will betailæd toits "ownulan

catext".



In Loving Memory Of

PADMA SHRI T. N. MANOHARAN

07.04.1956 - 30.07.2025

Chairman IDBI Bank Ltd.

A visionary, mentor and pillar of Indian banking whose legacy shaped not just IDBI Bank, but the financial sector at large.

IDBI Bank mourns the loss of its esteemed Chairman, whose dedication and leadership will always be remembered.





## **EMBASSY OFFICE PARKS REIT**

(A Real Estate Investment Trust registered with the Securities and Exchange Board of India with registration no. IN/REIT/17-18/0001) Principal Place of Business:12<sup>th</sup> Floor, Pinnacle Tower, Embassy One, 8, Bellary Road, Ganganagar, Bengaluru, Karnataka - 560 032. Tel #: +91 80 6935 4864

E-mail: ir@embassyofficeparks.com Website: www.embassyofficeparks.com Unaudited Financial Results for the quarter ended June 30, 2025

The Board of Directors of Embassy Office Parks Management Services Private Limited, Manager to Embassy Office Parks REIT ("Embassy REIT"), at its meeting held on July 31, 2025 have approved the unaudited standalone and consolidated financial results of Embassy REIT for the quarter ended June 30, 2025 ("Financial Results").

The full format of the Financial Results, including the line items referred to under Regulation 52(4) of the SEBI (Listing Obligations and Disclosure Requirements) Regulations, 2015 are available on the websites of BSE Limited at https://www.bseindia.com/ and National Stock Exchange of India Limited at https://www.nseindia.com/ and Embassy REIT at https://www.embassyofficeparks.com/investors/financial-results/ and can also be accessed by scanning the following Quick Response Code:

Date: July 31, 2025 Place: Bengaluru

For and on behalf of the Board of Directors of **Embassy Office Parks Management Services Private Limited** (acting as Manager to Embassy Office Parks REIT)

> Jitendra Virwani Director DIN: 00027674

IN THE COURT OF THE PRINCIPAL SENIOR CIVIL JUDGE & J.M.F.C AT DEVANAHALLI

O.S. No. 788/2022

ETWEEN: Sri. Venkatesh ... PLAINTIFF

ND: Smt. Munivenkatamma & Ors

EFENDANT No. 6: 6. Smt. agarathnamma, Aged about 57 years, D/o l u n i s h a m p p a , R / a t . N o . 7 5 / 2 , onnappanahalli Village, Bettahalasuru Post,

r the relief of decree of foreclosure and other

ied against the defendants with respect to e land in Old Sy.No.53/p1 New Sy.No.180

Advocate for Plaintiff

A.R. SREENIVASA REDDY

ಸಾರ್ವಜನಿಕ ಪ್ರಕಟಣೆ

ಕಕ್ಷಿದಾರರಾದ **ಮಂಜೇಗೌಡ** .ಸಿ, ಬಿನ್ ಚನ್ನಪ್ಪ, : 299, ಕೆ.ಇ.ಬಿ ಕಾಟ್ರಸ್ , ಅಟ್ಟೂರು ಬಡಾವಣೆ, :ಹಂಕ, ಬೆಂಗಳೂರು 560064 ರವರು ಶ್ರೀಮತಿ,

1ನೇ ಅಡ್ಡರಸ್ತೆ, ಟೀಚರ್ ಬಡಾವಣೆ, ಪಾಳ್ಯ, ವಿದ್ಯಾರಣ್ಯಪುರ, ಬೆಂಗಳೂರು ಇವರಿಂದ ದಿನಾಂಕ: 30-07-2025

ನುತ ಕೆ ಕೋಂ ಶಂಕರ್ ಹೆಚ್.ಎಸ್, ಮನೆ ನಂ. 25,

0009/ ಇವರಂದ ದಿನರಣ: 30-0/-2025
ಂದು ಕ್ರಯದ ಕರಾರು ಪತ್ರವನ್ನು ಮಾಡಿಕೊಂಡು ಖರೀದಿಸಲು ಇಚ್ಛೆ ಪಟ್ಟರುತ್ತಾರೆ. ಈ ಬಗ್ಗೆ ಸಾರ್ವಜನಿಕರು ಮತ್ತು ರಾಷ್ಟೀಕೃತ ಅಥವಾ ಖಾಸಗಿ ಬ್ರಾಂಕ್ಗಳಲ್ಲಿ ಹಕ್ಕು ಹಿತಾಸಕ್ತಿ ವಾರಸುದಾರರ ಹಕ್ಕು ಭಾಗಾಂಶದ ಮೈನೆರುಗಳ ಹಕ್ಕು ಕ್ರಯ, ಕ್ರಯದ ಕರಾರು, ಆಧಾರ ಪರಬಾರೆ, ವೃವಹಾರಗಳು ಹಾಗೂ ಇನ್ನತರೆ ಯಾರಿಂದಲೇ ಆಗಲೀ ಯಾವುದೇ ರೀತಿಯ

ಇನ್ನತರ ಹಡಿರುವರ ಗರ್ಗಮಾಡರೂ ಇದ್ದಲ್ಲಿ, ಈ ನೋಟೀಸು ಪ್ರಕಟಣೆಗೊಂಡ 15 ದಿನಗಳ ಒಳಗೆ ಈ ಕೆಳಕಂಡ ಸಹಿ ಮಾಡಿರುವವರ ಬಳಾಸಕ್ತಿ ಲಿಖಿತವಾದ ತಕರಾರನ್ನು ಮತ್ತು ಅದಕ್ಕೆ ಪೂರಕವಾದ ದಾಖಲೆಗಳ ಸಮೇತ ಸಲ್ಲಿಸುವುದು ಆನಂತರದಲ್ಲಿ ಬರುವ ತಂಟೆ

ಸಮೇತ ಸೆಲ್ಲಿಸುವುದು ಆನಂತರದಲ್ಲಿ ಬರುವ ತಂಟಿ ತಕರಾರುಗಳನ್ನು ಪರಿಗಣಿಸುವುದಲ್ಲ ತರನಂತರ ಸ್ವತಿಗೆ ಸಂಬಂಧಪಟ್ಟಂತೆ ಯಾವುದೇ ವಿಧವಾದ ತಂಟಿ ತಕರಾರುಗಳು ಇಲ್ಲವೆಂದು ಭಾವಿಸಿ ಷೆಡ್ಕೂಲ್ ಸ್ವತನ್ನು ಸದ್ಘಾವಿಕವಾಗಿ ನನ್ನ ಕಕ್ಷಿದಾರರು ಖರೀದಿಸಲು ಪಕ್ಕುಳ್ಳವರಾಗಿರುತ್ತಾರೆ.

ಷೆಡ್ಯೂಲ್ ಸ್ವತ್ತಿನ ವಿವರ

ಷೆಡ್ಯೂಲ್ ಸ್ವತ್ತಿನ ವಿವರ ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಹೋಬಳ, ನರಸೀಪುರ ಗ್ರಾಮದ ಹಾಲಿ ಬಿಬಿಎಂಪಿ ವ್ಯಾಪ್ತಿಗೆ ಸೇರಿದ ವಿದ್ಯಾರಣ್ಯಪುರ ವಾರ್ಡು ನಂ.09. ಬಿಬಿಎಂಪಿ ಖಾತೆ ನರೆ. 756/40/332 , ಹೊಸ ಬಿಬಿಎಂಪಿ ಎ-ಪಿಐಡಿ ನಂ. 6552851612, ಸೈಟು ನಂ.332, ರ ವಿಸೀರ್ಣ ಪೂರ್ವ ಪಶ್ಚಿಮವಾಗಿ 30-0 ಅಡಿಗಳು, ಉತ್ತರ ದಕ್ಷಣವಾಗಿ 40 ಅಡಿಗಳು, ಮಟ್ಟು 1200 ಚದರ ಅಡಿಗಳು ಪೂರ್ ಸ್ವತಿಗೆ ಚೆಕ್ಕಿಬುಂಧಿ: ಪೂರ್ವಕ್ಕೆ ಸೈಟ್ ನಂ.331, ಪಶ್ಚಿಮಕ್ಕೆ ಸೈಟ್ ನಂ.334 ಬೆಕ್ಕೆಮಳ್ಳು ಪರ್ವಕ್ಕೆ ಸೈಟ್ ನಂ.271, ದಕ್ಷಿಣಕ್ಕೆ ಸೈಟ್ ನಂ.334 ಬೆದೇಗೌಡ ಆರ್. ವಕ್ಷೀಬರು ಪರ್ವತಿಗಿತ್ತ ಸ್ವರ್ಣ ನಂ.271 ದಕ್ಷಿಣಕ್ಕೆ ಸೈಟ್ ನಂ.334 ಬೆದೇಗೌಡ ಆರ್. ವಕ್ಷೀಬರು

ಭದ್ರೇಗೌಡ .ಆರ್, ವಕೀಲರು #11, ಕೆಳಮಹಡಿ, 5ನೇ ಕ್ರಾಸ್, 4ನೇ ಮುಖ್ಯ ರಸ್ತೆ

ಮುನೇಶ್ವರನಗರ, ಪಟ್ಟೀಗಾರಪಾಳ್ಯ, ಕಾವೇರಿಮರೆ, ಬೆಂಗಳೂರು– 560 079, ಮೊ.ನಂ. 9743346330

Email: bhadregowda19@gmail.com

ಇಮೇಲ್ ಐಡಿ: sbi.05173@sbi.co.in

ದೂರವಾಣಿ ಸಂಖ್ಯೆ (ಕಛೇರಿ): 080 - 25943663

ಅಧಿಕೃತ ಅಧಿಕಾರಿಗಳ ವಿವರಗಳು:

ಮೊಬೈಲ್ ನಂ: 6363887241

ngaluru-560 050



#### EMBASSY OFFICE PARKS REIT

(A Real Estate Investment Trust registered with the Securities and Exchange Board of India with registration no. IN/REIT/17-18/0001) Principal Place of Business:12th Floor, Pinnacle Tower, Embassy One, 8, Bellary Road,

> Ganganagar, Bengaluru, Karnataka - 560 032. Tel #: +91 80 6935 4864 E-mail: ir@embassyofficeparks.com Website: www.embassyofficeparks.com

### Unaudited Financial Results for the quarter ended June 30, 2025

The Board of Directors of Embassy Office Parks Management Services Private Limited, Manager to Embassy Office Parks REIT ("Embassy REIT"), at its meeting held on July 31, 2025 have approved the unaudited standalone and consolidated financial results of Embassy REIT for the quarter ended June 30, 2025 ("Financial Results").

The full format of the Financial Results, including the line items referred to under Regulation 52(4) of the SEBI (Listing Obligations and Disclosure Requirements) Regulations, 2015 are available on the websites of BSE Limited at https://www.bseindia.com/ and National Stock Exchange of India Limited at https://www.nseindia.com/ and Embassy REIT at https://www.embassyofficeparks.com/investors/financial-results/ and can also be accessed by scanning the following Quick Response Code:

For and on behalf of the Board of Directors of **Embassy Office Parks Management Services Private Limited** (acting as Manager to Embassy Office Parks REIT)

> Jitendra Virwani Director DIN: 00027674



Date: July 31, 2025

Place: Bengaluru

## Wonderla Holidays Limited

Registered Office: 28th K.M., Mysore Road, Bengaluru 562 109; Ph: 080-22010311/322/333 Fax 080-22010324 Website: www.wonderla.com; E-mail: mail.blr@wonderla.com CIN:L55101KA2002PLC031224

(₹ in lakhs except EPS data)

SL. No.	Particulars	Quarter ended			Year ended
		30 June 2025	31 March 2025	30 June 2024	31 March 2025
		(Unaudited)	Refer Note 3	(Unaudited)	(Audited)
1	Total Income from Operations (net)	17,906.16	10,758.88	17,746.89	48,278.11
2	Net Profit for the period (before Tax, Exceptional and/or Extraordinary items)	7,049.51	1,478.69	8.347.96	11,355.02
3	Net Profit for the period before tax (after Exceptional and/or Extraordinary items)	7,049.51	1,478.69	8.347.96	11,355.02
4	Net Profit for the period after tax (after Exceptional and/or Extraordinary items)	5,257.40	1,100.98	6,324.18	10,927.44
5	Total Comprehensive Income for the period [Comprising Profit for the period (after tax) and Other Comprehensive Income / (Loss) (after tax)]	5,232.16	1096.86	6,281.02	10,855.36
6	Equity Share Capital (Paid Up)	6,341.08	6,340.88	5,657.34	6,340.88
7	Earnings per share (face value of Rs.10/- each) (for continuing and discontinued operations):				
	Basic:	8.29	1.74	11.18	18.61
	Diluted:	8.26	1.73	11.14	15.55

- The above financial results for the quarter ended 30 June, 2025 have been reviewed by the Audit Committee and approved by the Board of Directors at their meeting held on 31 July, 2025 and the results for the quarter ended 30 June, 2025 have been reviewed by the statutory auditors of the Company and the statutory auditors have dified conclusion in respect of the same.
- 2. The Statement has been prepared in accordance with Indian Accounting Standards ('Ind AS') prescribed under section 133 of the Companies Act, 2013 read with the relevant rules thereunder and in terms of SEBI (Listing Obligations and Disclosure Requirements) Regulations, 2015, as amended.
- The figures for the quarter ended 31 March, 2025 as reported in these financial results are the balancing figures between the audited figures in respect of the full previous financial year and the published year to date figures up to the end of the third quarter of the previous financial year.
- 4. Based on the management approach as defined in Ind AS 108-Operating Segment, the Chief Operating Decision Maker (CODM) evaluates the Company's performance and allocates the Company's resources based on an analysis of various performance indicators by business segments and the segment information is accordingly presented as:

(i) Amusement Parks and Resort and (ii) Others

The Amusement Parks and Resort segment includes entry fees to parks and revenue from resort operations. Others segment includes sale of merchandise, cooked food, packed foods etc. The accounting principles used in the preparation of these financial results are consistently applied to record revenue and expenditure in

- 5. The fourth amusement park at Bhubaneswar has started commercial operations w.e.f 24 May, 2024. Accordingly figures for the previous periods are not comparable
- 6. The new glamping pods named "Isle" has started operations with effect from 9 May, 2025



Place: Bengaluru Date: 31 July 2025

ರನಿಯಮ 8(6) ಕೈನಿಬಂಧನೆಯೊಂದಿಗೆ ಓದಿ.

For Wonderla Holidays Limited

## ಇಂಡಿಯನ್ ಓವರ್ಸೀಸ್ ಬ್ಯಾಂಕ್ ಿ ದಿಂಡಿಗಲ್ ಮುಖ್ಯ ಶಾಖೆ, ಸಂ: 1 ರೈಲ್ವೆ ಸ್ಟೇಷನ್ ರೋಡ್, ವರದರಾಜ ಕಾಂಪ್ಲೆಕ್ ಹಿಂಭಾಗ,

ದಿಂಡಿಗಲ್ - 624001. ದೂರವಾಣಿ: 8925950332

### ಇ–ಹರಾಜು – ಮಾರಾಟ ಸೂಚನೆ

ನಿಯಮ 8(6) ರ ನಿಬಂಧನೆಯಡಿಯಲ್ಲಿ / ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ ನಿಯಮ 9 (1)) ಆರ್ಥಿಕ ಆಸ್ತಿಗಳ ಭದ್ರತೆ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯಿದೆ 2002 ರ ಅಡಿಯಲ್ಲಿ ಸ್ತಿರ ಸ್ವತ್ತುಗಳ ಇ-ಹರಾಜು ಮಾರಾಟದ ಸೂಚನೆ, ಭದ್ರತಾ ಹಿತಾಸಕ್ತಿಯ (ಜಾಲಿ) ನಿಯಮಗಳ ಕಾಯಿದೆ, 2002 ರ ನಿಯಮ 8(6) ಕ್ಕೆ ನಿಬಂಧನೆಯೊಂದಿಗೆ ಓದಿ. ನಿಯಮ 8(6) ರ ನಿಬಂಧನೆಯಡಿಯಲ್ಲಿ / ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳ ನಿಯಮ 9 (1)) ಆರ್ಥಿಕ ಆಸ್ತಿಗಳ ಭದ್ರತೆ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಹಿತಾಸಕ್ತಿ ಕಾಯಿದೆ 2002 ರ ಅಡಿಯಲ್ಲಿ ಸ್ಥಿರ ಸ್ವತ್ತುಗಳ ಇ–ಹರಾಜು ಮಾರಾಟದ ಸೂಚನೆ, ಭದ್ರತಾ ಹಿತಾಸಕ್ತಿಯ (ಜಾರಿ) ನಿಯಮಗಳ ಕಾಯಿದೆ, 2002

ಈ ಮೂಲಕ ಸಾಮಾನ್ಯವಾಗಿ ಸಾರ್ವಜನಿಕರಿಗೆ ಮತ್ತು ನಿರ್ದಿಷ್ಟವಾಗಿ ಸಾಲಗಾರರಿಗೆ ಮತ್ತು ಖಾತದಾರರಿಗೆ ಕೆಳಗೆ ವಿವರಿಸಿದ ಸ್ಥಿರ ಆಸ್ತಿಯನ್ನು ಸುರಕ್ಷಿತ ಸಾಲಗಾರರಿಗೆ ಅಡಮಾನವಿಡಲಾಗಿದೆ / ಚಾರ್ಜ್ ಮಾಡಲಾಗಿದೆ ಎಂದು ಸೂಚನೆಯನ್ನು ನೀಡಲಾಗಿದೆ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸೆಕ್ಕೂಡ್, ಕೈಡಿಟರ್ನ ಅಧಿಕೃತ ಅಧಿಕಾರಿಯು ತೆಗೆದುಕೊಂಡಿರುವ ರಚನಾತ್ಮಕ / ಸಾಂಕೇತಿಕ ಸ್ವಾಧೀನವನ್ನು 18.08.2025 (ಸೋಮವಾರ) ರಂದು **''ಇರುವಂತೆಯೇ** ಇದೆ", "ಇರುವಂತೆಯೇ, ಏನಿದೆ" ಮತ್ತು "ಇರುವುದೆಲ್ಲವೂ ಇದೆ ಎಂಬ ಶೀರ್ಷಿಕೆಗಳ ಮೇಲೆ ಮಾರಾಟ ಮಾಡಲಾಗುವುದು ಮತ್ತು 29.07.2025 ರಂತೆ ರೂ. 3,44,20,825.27/- (ಮೂರು ಕೋಟಿ ನಲವತ್ತನಾಲ ಲಕ್ಷಇಪ್ಪತ ಸಾವಿರದ ಎಂಟುನೂರ ಇಪ್ಪತೆದು ಮತ ಇಪ್ಪತೆಳು ಹೈಸೆ ಮಾತ್ರ) ಮರುಪಾವತಿಗೆ ನೀಡಲಾಗುವುದು. ಸಾಲಗಾರರಿಂದ ಐಓಬಿ ಸೆಕ್ಯೂರ್ಡ್ ಕ್ರೆಡಿಟರ್ಗೆ ಬಾಕಿ ಇರುವಂತಹ ಹೆಚ್ಚಿನ ಬಡ್ಡಿ ಮತ್ತು ವಚ್ಚಗಳೊಂದಿಗೆ: 1. **ಬ್ಲಾಕ್ ಇಂಪಕೆಕ್ಸ್ ಗ್ರಾನೈಟ್ಸ್ (ಸಂಸ್ಥೆ),** ಎ/ 83, 1ನೇ ಮಹಡಿ, ಎಂವಿಎಂ ನಗರ, ದಿಂಡಿಗಲ್ – 6240001. 2. **ಮಿ. ಜೆಎಂಎ ಸಲ್ತಾನ್** (ಸಾಲಗಾರರು ಮತ್ತು ಮಾಲೀಕರು), ಪ್ಲಾಟ್ ನಂ. 19 0ಂದ 23, ವಾರ್ಡ್ 6, ಪೆರಿಯಾರ್ ಅನ್ನ ನಗರ್, ಕಾಶಿಮಾಲಿಂಗನಗರ್, ಅಡಿಯಾನೂತು ಗ್ರಾಮ ದಿಂಡಿಗಲ್ - 624003. 3. ಶ್ರೀ ಸಿ ಅಶೋಕ್ ರೋಸ್ (ಸಾಲಗಾರ ಮತ್ತು ಮಾಲೀಕರು), ಪ್ಲಾಟ್ ಸಂಖ್ಯೆ 6, 7, ವಾರ್ಡ್ 6, ಪೆರಿಯಾರಿರ್ಗ್ನ ಅಣ್ಣಾ ನಗರ ಕಾಸಿಮಲ್ಲಿನಗರ, ಆದಿಯಾನೂತು ಗ್ರಾಮ, ದಿಂಡಿಗಲ್ - 624003. 4. ಡಾ. ಜಮಾಲ್ ಯೂಸಫ್ (ಖಾತರಿದಾರರು), 96, ಮಾರೈ ಮಾಲೈ ನಗರ್ ನಾಗಪಟ್ಟಣಂ – 611001. 5. **ಶ್ರೀಮತಿ. ತಾಹಿರಾ ಯೂಸಫ್ (ಖಾತರಿದಾರರು),** 96, ಮಾರೈ ಮಾಲೈ ನಗರ್, ನಾಗಪಟ್ಟಣಂ – 611001,. 6. **ಶ್ರೀಮತಿ.** ಜಬೀನ್ ಬಾನು (ಖಾತರಿದಾರರು), 43, ಅನ್ನಾನಗರ್, ದಿಂಡಿಗಲ್ - 624004. 7. ಶ್ರೀಮತಿ. ಅಡೇಲಾ ಅಶೋಕ್ (ಖಾತರಿದಾರರು), ಎ/83, ಎಂವಿಎ ನಗರ್, ದಿಂಡಿಗಲ್ – 624004. **ಆಸ್ತಿಯ ವಿವರಣೆ ವೇಳಾಪಟ್ಟಿ 1: ಕ್ರಮ ಸಂಖ್ಯೆ**: 129/4 ರಲ್ಲಿ 0–30 ಗುಂಟೆ (0–05 ಗುಂಟೆ ಕರಾಬ್ ಭೂಮಿ) ಮತ್ತು ಕ್ರಮ ಸಂಖ್ಯೆ : 129/2 ಅಳತೆಯ 03 ಗುಂಟೆ ಮತ್ತು ಕೃಮ ಸಂಖ್ಯೆ: 130 ಅಳತೆಯ 0-10 ಗುಂಟೆ (0-02 ಗುಂಟೆ ಕರಾಬ್ ಭೂಮಿ) ಅಳತೆಯ ಗಣಿಗಾರಿಕೆ ಆಸ್ತಿಯ ಎಲ್ಲಾ ಬಾಗ, ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹೆರಿಂಡ್ನ ಪ್ರನಹಳಿಲ್ದಾ. ಜಮಾಲ್ ಯೂಸುಫ್ ಅವರ ಪುತ್ರ ಜೆಎಂಎ ಸಲ್ಟಾನ್ ಮತ್ತು ಸಿಹೆಚ್. ರೋಸ್ ಅವರ ಪುತ್ರ ಸಿ. ಅಶೋಕ್ ರೋಸ್ ಅವರ ಒಡೆತನಲಿದೆ.

ಆಸ್ತಿಯ ಗಡಿಗಳು : ಉತ್ತರ : ನಾಗಶೆಟ್ಟಿ ಮತ್ತು ಪುಟ್ಟಸ್ತಾಮ ಅವರ ಜಮೀನು; ದಕ್ಷಿಣ: ಪುಟ್ಟಸ್ತಾಮಿ ಮತ್ತು ಬಸವೇಗೌಡ ಅವರ ಜಮೀನು; ಪಶ್ಚಿಮ: ಶೇಕ್ ಅಹ್ನದ ಅವರ ಜಮೀನು; ಪೂರ್ವ: ನಾಗಶೆಟ್ಟಿ ಮತ್ತು ಪುಟ್ಟಸ್ತಾಮಿ ಅವರ ಜಮೀನು. ಶೆಡ್ಕೂಲ್ 2: ರಾಮನಗರ ಜಿಲ್ಲೆಯ ಕನಕಪುರ ತಾಲ್ಕೂಕಿನ ಕೋಡಿಹಳ್ಳಿ ಹೋಬಳಿಯ ಹೇರಿಂಡ್ಯ ಪ್ರನಹಳ್ಳಿ ಗ್ರಾಮದಲ್ಲಿ 0-12 ಗುಂಟೆ (0.02 ಗುಂಟೆ ಕರಾಬ್ ಭೂಮಿ) ವಿಶ್ವೀರ್ಣದ ಗಣಿಗಾರಿಕೆ ಆಸ್ತಿಯ ಎಲ್ಲಾ ಭಾಗವು ಡಾ. ಜಮಾಲ್ ಯೂಸಫ್ ಅವರ ಪುತ್ರ ಎಎಎಎ ಸಲ್ಮಾನ್ ಮತ್ತು ಸಿಹೆಚ್. ರೋಸ್ ಅವರ ಪುತ್ರ ಸಿ.ಅಶೋಕ್ ರೋಸ್ ಅವರ ಒಡೆತನದಲ್ಲಿದೆ. ಆಸ್ತಿಯ ಗಡಿಗಳು : ಉತ್ತ: ಕೃಷ್ಣಕುಮಾರ್ ಅವರ ಜಮೀನು; ದಕ್ಷಿಣ : ಸಿದ್ದರಾಜು ಅವರ ಜಮೀನು; ಪಶ್ಚಿಮ: ಸಿದ್ದರಾಜು ಅವರ ಜಮೀನು; ಪೂರ್ವ: ದೊಡ್ಡಬಸವೇಗೌಡ ಅವರ ಜಮೀನು. **ಶೆಡ್ಯೂ ಲ್** 3: ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿಯ ಹೇರಿಂಡ್ಯಪ್ರನಹಳ್ಳಿ ಗ್ರಾಮದಲ್ಲಿ 0-19 ಗುಂಟೆ (0.06 ಗುಂಟೆ ಕರಾಬ್ ಭೂಮಿ ವಿಸ್ತೀರ್ಣದ ಗಣಿಗಾರಿಕೆ ಆಸ್ತಿಯ ಎಲ್ಲಾ ಭಾಗವು ಡಾ. ಜಮಾಲ್ ಯೂಸಫ್ ಅವರ ಪುತ್ರ ಎಎಂಎ ಸಲ್ಫಾನ್ ಮತ್ತು ಸಿಹೆಚ್. ರೋಸ್ ಅವರ ಪುತ್ರ ಸಿ.ಅಶೋಕ್ ರೋಸ್ ಅವರ ಒಡೆತನದಲ್ಲಿದೆ. ಆಸ್ತಿಯ ಗಡಿಗಳು : ಉತ್ತರ : ಸೈ.ನಂ: 130 ರ ಜಮೀನು; ದಕ್ಷಿಣ : ಅದೇ ಸಂಖ್ಯೆ ಯಲ್ಲಿ ನಮ್ಮದೇ ಆದ ಉಳಿದ ಜಮೀನು; ಪಶ್ಚಿಮ ತಿಪೂರು ಗ್ರಾಮದ ಮುದ್ದೇಗೌಡ ಸೊಸೈಟಿ ಮಾರೇಗೌಡರ ಜಮೀನು; ಪೂರ್ವ : ಜೆಎಂಎ ಸಲ್ತಾನ್ ಮತ್ತು ಸಿ. ಅಶೋಕ್ ರೋಸ್ ಅವರ ಜಮೀನು. **ಶೆಡ್ಕೂಲ್ 4**: ರಾಮನಗರ ಜಿಲ್ಲೆಯ ಕನಕಪುರ ತಾಲ್ಲೀಕಿ ಕೋಡಿಹಳ್ಳಿ ಹೋಬಳಿಯ ಹೇರಿಂಡ್ಯಹಳ್ಳಿ ಗ್ರಾಮದಲ್ಲಿ 0-20 ಗುಂಟೆ (0-20 ಗುಂಟೆ ಕರಾಬ್ ಭೂಮಿ) ವಿಸ್ತೀರ್ಣದ ಸ.ಸಂ. 129/3 ರಲ್ಲಿ ಇರುವ ಗಣಿಗಾರಿಕೆ ಆಸ್ತಿಯ ಎಲ್ಲಾ ಭಾಗವು ಡಾ. ಜಮಾಲ್ ಯೂಸಫ್ ಅವರ ಪುತ್ರ ಜೆಎಂಎ ಸಲ್ಪಾನ್ ಮತ್ತು ಸಿಹೆಚ್ ರೋಸ್ ಅವರ ಪುತ್ರ ಸಿ ಅಶೋಕ್ ರೋಸ್ ಅವರ ಒಡೆತನದಲ್ಲಿದೆ. ಆಸ್ತಿಯ ಗಡಿಗಳು : ಉತ್ತರ : ವೀರುಮಾಡು, ಪುಟ್ಟಸ್ವಾಮಿ, ವೀರಭದ್ರಶೆಟ್ಟಿ ಅವರ ಜಮೀನು; ದಕ್ಷಿಣ : ಸಿದ್ದರಾಜು ತಿಪ್ಪೂರು ಗ್ರಾಮ ಅವರ ಜಮೀನು; ಪಶ್ಚಿಮ : ಬಾಲನರಸಿಂಹಯ್ಯ ಅವರ ಜಮೀನು; ಪೂರ್ವ: ಜೆಎಂಎ ಸಲ್ಟಾನ್ ಮತ್ತು ಸಿ.**ಅಶೋಕ್ ರೋಸ್ ಅವರ ಜಮೀನು**, ಸ್ಟೆಟ್ನ ಒಟ್ಟು ವಿಸ್ತೀರ್ಣ: (36 ಗುಂಟೆಗಳು+ 13 ಗುಂಟೆಗಳು) ಒಟ್ಟು 2 ಎಕರೆ 14 ಸೆಂಟ್ಸ್ ಮೀಸಲು ಬೆಲೆ : ರೂ. 39,00,000/- ; ಇಎಂಡಿ ಮೊತ್ತ -ಮೀಸಲು ಬೆಲೆಯ 10% (ರೂ. 3,90,000/-) ಇಂಡಿಯನ್ ಓವರ್ಸೀಸ್ ಬ್ಯಾಂಕ್, ದಿಂಡಿಗಲ್ ಮುಖ್ಯ ಶಾಖೆ (ಶಾಖೆ ಕೋಡ್: 0332), ಐಎಫ್ಎಸ್ಸನ ಕೋಡ್: IOBA0000332

ಗೊತ್ತಿರುವ ಹೊಣೆಗಾರಿಕೆ, ಯಾವುದಾದರೂ ಇದ್ದರೆ: ಬ್ಯಾಂಕಿನ ಪ್ರಕಾರ ಶೂನ್ಯ; \*ಬ್ಯಾಂಕ್ ಬಾಕಿಗಳು ಶಾಸನಬದ್ದ ಬಾಕಿಗಳಿಗಿಂತ ಆದ್ಮತೆಯನ್ನು ಹೊಂದಿವೆ. **ಹೆಚ್ಚಿನ ವಿವರಗಳಿಗಾ**ಗಿ ುಂಧಿಸಿದ ವಿವರವಾದ ನಿಯಮಗಳು ಮತ್ತು ಷರತ್ತುಗಳಿಗಾಗಿ ದಯವಿಟ್ಟು ಭೇಟಿ https://www.iob.in/tender.aspx; https://baanknet.com/ ಮತ್ತು ಭಾಗವಹಿಸುವಿಕೆಗಾಗಿ ಭೇಟ ನೀಡಲು: : https://baanknet.com/

ಇ-ಹರಾಜಿನ ದಿನಾಂಕ ಮತ್ತು ಸಮಯ :18.08.2025 (ಸೋಮವಾರ) ಬೆಳಿಗ್ಗೆ 10.00 ರಿಂದ ಸಂಜೆ 4.00 ಗಂಟೆ ಮಾರಾಟ ಪೂರ್ಣಗೊಳ್ಳುವವರೆಗೆ ತಲಾ 10 ನಿಮಿಷಗಳ ಸ್ವಯಂ ವಿಸ್ತರಣೆಯೊಂದಿಗೆ.

ಆಸ್ತಿಯ ಪರಿಶೀಲನೆ: 01.08.2025 ರಿಂದ 17.08.2025 ರವರೆಗಿನ ಎಲ್ಲಾ ಕೆಲಸದ ದಿನಗಳಲ್ಲಿ (ಬೆಳಿಗ್ಗೆ (11.00 ರಿಂದ ಸಂಜೆ 4.00 ರವರೆಗೆ)

್ರಮೇಲೆ ತಿಳಿಸಿದ ದಿನಾಂಕದಂದು ಇ-ಹರಾಜು ನಡೆಸುವ ಬಗ್ಗೆ ಸದರಿ ಸಾಲದ ಸಾಲಗಾರರು/ ಖಾತರಿದಾರರು/ ಭದ್ಯತಾ ಹಿತಾಸಕಿ (ನಿಯಮಗಳು) 2002 ರ ನಿಯಮ 8 (6)/ ನಿಯಮ 9(1) ರ ಸ್ಥಳ: ದಿಂಡಿಗಲ್ ; ದಿನಾಂಕ: 29.07.2025 ಅಡಿಯಲ್ಲಿ ಸೂಚನೆಯಾಗಿಯೂ ಪರಿಗಣಿಸಬಹುದು. ಅಧಿಕೃತ ಅಧಿಕಾರಿ

## Managing Director & Executive Chairman **PUBLIC NOTICE**

S/o Sri T G Rangashamaiah, residing at, No. 3 32nd main road Chinnapa Naidu Layout, Banashani 2nd stage, Bengaluru-560085, has lost the Original Document 1) Sale Deed dated 29-03-2006, registered as Document No.MYN1-22506-2005-06 Book-I, C.D.NO s Document No.MYN1-2206-2005-08 book+, C.D.NJ, YND03, in the Office of the sub Registrar, Mysuru lorth. 2) Sale Deed dated 04-03-2006, registered as locument No.MYN1-125224-2005-06 Book+, C.D.NO, YND079 in the Office of the Sub Registrar, Mysuru lorth, 3) Sale Deed dated 04-03-2006, registered as locument No.MYN1-22496-2005-06 Book+, C.D.No, YND079 in the Office of the Sub Registrar Mysuru North. I Sale Deed dated 29-03-2006, registered as Document ) Sale Deed dated 29-03-2006, registered as Document Io.MYN-I-25227-2005-06 Book-I, C.D.No.MYND83 in the Office of the Sub Registrar Mysuru North in respect perties, situated at Hebbaluru Village, Kasaba Hob ysuru Taluk, Mysuru District., a Police Complaint dat 3-07-2025, has been lodged Vide E Lost Report No

Case the occument is found, please contact Mr. R Chandrashkar, Ph. No. 95200022
 case if any one finds the document the same may be sturned to the undersigned. It is further informed that it nybody mis-utilises the said document they shall be doing a at their own risk.

 Manjunatha. C. Advocate, Embassy Center
 Kimara-Park (Fast), Bengalium, 550001

Kumara Park (East), Bengaluru-56000

# BEFORE THE ASSISTANT COMMISSIONER.

BETWEEN: Mr. Salim & Others. APPELLANTS AND: The Thashildhar, Vidyaranyapura, Yelahanka Hobli, Bengaluru -560 097 ...RESPONDENTS

R A YLK: 417/2021

SUMMONS/NOTICE TO RESPONDENT NO.5(e) 5(g) 5(h) & 5(j) 5(e) Nisar Pasha, S/o Late Sheikh Meh

eer Ali, Aged about 47 years, R/at: No. 499 2nd Main, 6th Cross, Islampura, Vimanpu

5(g) Zameer Pasha S/o Late Sheikh Mehabo Meer Ali, Aged about 43 years, R/at: No. asha Lane, 1st Cross, Annasandra Palya,

Vimanpura Post, Bengaluru -560 017
5(h) Zaheer Pasha S/o Late Sheikh Mehabo @ Meer Ali, Aged about 41 years, R/at: No. 608 2nd Main, 6th Cross. Islampura HAL, Vimanpu

5(j) Smt. Rijwabanu D/o Late Sheik aboob @ Meer Ali, Aged about 34 years W/o shapivulla, R/at: Valepura Dinne, Varthuri aluru 560 087 Whereas the Appellants have file Applicat

Under Order 22 Rule 4 R/W Section 151 CPC to bring in the Legal Representatives o Respondent No.5 i.e. Mehaboob @ Meerali. Wherefore, the summons/notice to the Respondent No.5(e),5(g), 5(h) & (j) is publishe directing to appear before the Assistar Commissioner Bangalore North, Bengaluru of 14/08/2025 at 11.00 AM to answer the suit application in person or through pleader nswer the claim of the Plaintiff, failing which atter will be heard and determined in you the case will be disposed in accordance with law Given under my hand and seal of the Court, thi

> By Order of the Court Sd/- Assistant Comm Bengaluru North, Bengalur

Advocate for Appellan Venkatesh R Bhagat, Advocate **Bhagat Law Chambers** No. 100, 1st Floor, Donna Bas Tower

Notice is issued on this Day of 31/7/25 under n

IN THE COURT OF THE CITY CIVIL AND SESSIONS JUDEGE (COMMERCIAL COURT) 2nd FLOOR, BSNL BUILDING,

RAJBHAVAN ROAD, AT BANGALORE.(CCH-88) COMMERCIAL O. S. No.360/2025 BETWEEN:

the land in Oid Sylvos.3ylp i New Sylvos.100 easuring to an Extent 1 acre 07 guntas, now hoded and new numbers given as Sy.No.179. an extent of 21 guntas and New Sy.No..180 an extent of 26 guntas of Sawakanahalli allage. Kasaba Hobli, Devanahalli Taluk. You eing the defendant No: 6 avoiding to appear after equit and you are summoned to appear UNION BANK OF INDIA sing the defendant No: 6 avoiding to appear efore court and you are summoned to appear court, in person or by pleader duly instructed nd able to answer all the material questions 21-108-2025 at 11:00 A. M to relating to the uit on answer the claim of the plaintiff. Take unmons that in default of your appearance in the day before mentioned, the suit will be pard and determined in your absence. B.T. M 2nd STAGE BRANCH No.425/426 KSR Court, BTM 2nd Stage, 7th Cross, 8th Main in Corner BTM Layout, Bangalore 500076

AND Naghabhushan T.S .....Defendants Summons to defendants Under iven my sign and seal of this court on 0-07-2025 Order 5 Rule 20 of CPC by way of y order of the court, Chief Ministerial Officer, enior Civil Judge & JMFC Court Devanahalli. Paper Publication

> 2. Mr. Nagahabhushan T S, S/o T.R Srinivas Murthy Aged about 58 years Residing at No. 72, Shivapriya 12th Cross 5th Main, Shrinidhi Layout, Bangalore 560062 ... Defendant

Whereas the plaintiff has instituted the above case against you the defendants for recovery of a total sum of Rs.15,28,135.50/-Rupees Fifteen Lakhs Twenty Eight housand one Hundred and thirty Five and fifty paisa only) as on 25.02.2025 together with court cost and current interes from 26.02 2025 to till date of realization a the said agreed rate of interest of 13.35% per annum (11.35% P. A regular + 2.00% P. A verdue interest).

Wherefore. You are hereby summoned to appear in this court in person or thorough eader duly instructed on 03.09.2025 at 1 A.M. to answer the same, falling which the suit will be disposed off Ex-parte. Given under my hand and seal of thi court on this 24th Day of July 2025. SCHEDULE PROPERTIES

1. Hypothecation of Mahindra XYLO

KA 05 AF 7274 2. Hypothecation of TATA Indica

KA 05 AF 9114 3. Hypothecatian of TATA Indica

KA 05 AF 9115 Sd/-Senior Sheristedar

Advocate for Plaintiff Opp. Manyatha Tech Park, Nagavara,

Shiyashankar A.

ಬೆಂಗಳೂರು ಕಾವ್ಯೋತ್ಸವ

**ಬೆಂಗಳೂರು:** ಅಟ್ಟಾ ಗಲಾಟ್ಟಾ ಪ್ರಸ್ತುತ 9ನೇ ಆವೃತ್ತಿ ಆ.2 ಮತ್ತು 3ರಂದು ಪಡಿಸುತ್ತಿರುವ ಬೆಂಗಳೂರು ಕಾವ್ಯೋತ್ಸವ ಇಂದಿರಾನಗರ ಸಂಗೀತಸಭಾ ಭವನದಲ್ಲಿ

IN THE COURT OF THE CITY CIVIL AND SESSIONS JUDEGE (COMMERCIAL COURT 2H FLOOR BSNL BUILDING, RAJBHAVAN ROAD, AT BANGALORE, (CCH-85) COMMERCIAL O. S. No.201/2025 BETWEEN:

UNION BANK OF INDIA KALYAN NAGAR BRANCH No. 36. 80 f Road Brindavan Nagar Colony, Kalyan Nagar, Bengaluru, Karnataka, 530003

M/s Limra Enterprises

Mrs. Ayesha Tabassum

.....Defendants Summons to defendants Under Order 5 Rule 20 of CPC by way of Paper Publication

1.1. M/s LIMRA ENTERPRISES Shop. No. 2013, 1 Floor, 80ft Road, HRBR Layout Opp. to HP Petrol Bunk, K K Halli. Bangalore-560043. Represented by its Proprietrix

Whereas the plaintiff has instituted the above case against you the defendants fo recovery of a total sum of Rs.10,26,729.56/-(Rupees Ten Lakhs Twenty Six Thousand Seven Hundred and Twenty Nine and Fifty Six Paisa Only) as on 03.02.2025 together with court cost and current interes from 04.02.2025 to till date of realization at the said agreed rate of interest of 10.55% per annum (8.55% P. A regular 2.00% P. A overdue interest).

Wherefore, You the defendant is hereby summoned to appear in this court in persor or thorough pleader duly instructed or 29.08.2025 at 11 A. M. to answer the same falling which the suit will be disposed off Ex

Given under my hand and seal of thi court on this 24 Day of July 2025

By Order Of The Court Sd/-Senior Sheristedar Commercial Court Unit, City Civil Court Bengalur

No 22/12A 3rd Cross Chanukva Lavout Opp. Manyatha Tech Park, Nagavara, Bengaluru-560045

Shivashankar A.

ಹಮ್ಮಿಕೊಳ್ಳಲಾಗಿದೆ. ಈ ಬೆಂಗಳೂರು ಕಾವ್ಯೋತ್ತವೆದಲ್ಲಿ ಕಾವ್ಯ ವಾಚನಗಳು, ಸಂಗೀತ ಮತ್ತು ಕಾವ್ಯ ನಡುವಿನ ಸಂಬಂಧದ ಅನ್ಯಷಣೆ, ಚರ್ಚೆಗಳು, ಪ್ರದರ್ಶನಗಳು ನಡೆಯಲಿದ್ದು 80ಕ್ಕಿಂತ ಹೆಚ್ಚು ಆಹ್ರಾನಿತ ಕವಿಗಳು, ಕಲಾವಿದರು, ಸಂಗೀತ ತಜ್ಜರು ಭಾಗವಹಿಸಲಿದ್ದಾರೆ.

ಉತ್ತವ ನಿರ್ದೇಶಕಿ ಶಿನಿ ಆಂಟನಿ ಮಾತನಾಡಿ, ಈ ವರ್ಷವೂ ಬೆಂಗಳೂರು ಕಾವ್ಯೋತವ ಹೊಸ ಹಾಡುಗಳೊಂದಿಗೆ, ಮ್ಯಾಜಿಕ್ನಿಂದ ಕೂಡಿದೆ ಹಾಗೂ ಕನ್ನಡ, ತಮಿಳು, ಮಿಜೋ, ಮಲಯಾಳಂ, ಹಿಂದಿ, ಉರ್ದು, ಅರೇಬಿಕ್ ಮತ್ತು ಬಂಗಾಳಿ ಸೇರಿದಂತೆ ವಿವಿಧ ಭಾಷೆಗಳ ಕಾವ್ಯಗಳು ಅನಾವರಣವಾಗಲಿದೆ ಎಂದರು.

ಈ ವರ್ಷದ ಮಕ್ಕಳಿಗಾಗಿ ಸಾಹಿತ್ಯ, ಸಂಗೀತ, ಕಲೆಗಳ ಬಗ್ಗೆ ಕಾರ್ಯಕ್ರಮ

O.S. No. 408/2022

...DEFENDANTS NOTICE TO DEFENDANTS No. 1 to 4, 6 and 16, U/o. V Rule 20 of the C.P.C. 1908

and 16, U/o. V Rule 20 of the C.P.C. 1908

1. Sri. Lakshmamma, W/o late.
Thimmarayappa, Aged 64 Years, 2. Muniraju
S/o late. Thimmarayappa, Aged 55 years,
3. Mangalamma D/o late. Thimmarayappa,
Aged 50 Years, D1 to 3 are residing at No. 51A,
Lucalisathi Manear Arakethraphilli Main Road

Bengaluru-560060.
Whereas, the plaintiff has filed the above suit for partition and separate possession with respect of the schedule property.

nswer the claim. If you fail to appear before this ourt on that day either in person or through your our seel, you will be placed exparte and case will our dispensed the accordance will be the control of the second seed to be seed to see the second seed to be seed to see the second seed to see the SCHEDULE

All that piece and parcel of land bearing Sy.No. 27/2A, measuring 3 acres, situated at Kommaghatta Village, Kengeri Hobli, Bangalore South Taluk, bounded on: East by: Road, West

IN THE COURT OF THE LXXXVI

AT BNAGALORE COMMERCIAL O. S. No.426/2025

Court, B.TM 2nd Stage 7th Cross, 8th Main in Corner BTM Layout, Bangalore-560076

SUMMONS TO DEFENDANTS BY WAY OF PAPER PUBLICATION No.956-206,5th Cross Road Viewers

Colony, Gottigere, Bangalore Bengaluru 560083 ... Defendant Whereas the plaintiff has instituted the

nereby summoned to appear in this court in person or thorough pleader duly instructed on 18.08.2025 at 11 A.M. to answer the same, falling which the suit will be disposed

nterest of 12.75% per annum (10.75% P. A

court on this 18th Day of JULY 2025 By Order Of The Court Senior Sheristedar

**Commercial Court Unit** City Civil Court, Bengalur Shivashankar A. Advocate for Petitione

ಕ್ಯಾನ್ ಫಿನ್ ಹೋಮ್ ಲಿ..

Can Fin Homes Ltd

ಸಹಿ/- ಅಧಿಕೃತ ಅಧಿಕಾರಿಗಳು

ನಂ. 69, (ಹಳೆ ನಂ. 35), 12ನೇ ಮುಖ್ಯ ರಸ್ತೆ ಜಯನಗರ, ಬೆಂಗಳೂರು - 560 011, ಪೋನ್: 080-26630776/26630501/26654305. ಮೊಬೈಲ್: 7625079101

CIN:L85110KA1987PLC008699

### ಕಾರಣ ತೋರಿಸಿ ಸೂಚನೆ

ಕಾರಣ ಕೇಳಿ ನೋಟೀಸನ್ನು ದಿನಾಂಕ 23.07.2025ರಂದು ನಿಮಗೆ ಕಳುಹಿಸಿದ್ದು ಬಟನಾಡೆಯಾಗದೆ 'ಆಸಮರ್ಪಕ ನಿಳಾಸ '' ಎಂಬ ಕಾರಣಕ್ಕಾಗಿ ಕ್ಯಾನ್ಫೌನ್ ಹೋಮ್ಸ್ ಗೆ ಹಿಂದಿರುಗಿದೆ . ಸಂಬಧಪಟ್ಟವರ

ಕಾರಣ ಕೇಳಿ ಸೂಚನೆ

ಮಾನ್ಯರೇ : ಶ್ರೀ ಶಾಂತಕುಮಾರ್ ಹೆಚ್. ಎಂ. , ಮುನಿಸ್ವಾಮಪ್ಪ ಮತ್ತು ಶ್ರೀ ಸಂತೋಷ್ ಕುಮಾರ್ ಹೆಚ್. ಎಂ. ವಿಳಾಸ: ನಂ. 12, ಕಾಟೇರಮ್ನ ದೇವಸ್ಥಾನ ರಸ್ತೆ, ವಾರಣಾಸಿ, ಕೆ.ಆರ್. ಪುರಂ, ಬೆಂಗಳೂರು

ಹೋಬಳಿ, ಮಾರಗೊಂಡನಹಳ್ಳಿ ಗ್ರಾಮ, ಇಲ್ಲಿರುವ ಆಸ್ತಿಯ ನಿವೇಶನ ನಂ. 9ಎ, ಖಾತಾ ನಂ. 104/1/9ಎ, ಹಳೆ ಆಸ್ತಿ ನಂ. 35, ಹೊಸ ಆಸ್ತಿ ನಂ. 35/ಪಿ14, ಅಳತೆ ಪೂರ್ವದಿಂದ ಪಶ್ಚಿಮಕ್ಕೆ: 25 ಅಡಿ ಮತ್ತು ಉತ್ತರದಿಂದ ದಕ್ಷಿಣಕ್ಕೆ 52 ಅಡಿ ಒಟ್ಟು 1300 ಚದರ ಅಡಿ ಇಲ್ಲಿ "ಮನೆ ನಿರ್ಮಾಣಕ್ಕಾಗಿ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್, ಜಯನಗರ ಶಾಖೆಯು ದಿನಾಂಕ 29.03.2016 ರಂದು ರೂ. 39,50,000/- ಮೊತ್ತಕ್ಕೆ ನಿಮಗೆ ಮಂಜೂರು ಮಾಡಿದ ವೈಯುಕ್ತಿಕ ವಸತಿ ಸಾಲವನ್ನು ಉಲ್ಲೇಖಿಸಿ ಈ ಸೂಚನೆಯನ್ನು ನಿಮಗೆ ನೀಡಲಾಗುತ್ತಿದೆ.

ಆಗತ್ಯ ಸಾಲ ಒಪ್ಪಂದಗಳನ್ನು ಕಾರ್ಯಗತಗೊಳಿಸಿದ ನಂತರ ದಿನಾಂಕ 29.03.2016 ಸಾಲವನ್ನು

ಮೇಲಿನ ಸಂಶೋಧನೆಗಳ ಹಿನ್ನೆಲೆಯಲ್ಲಿ, ಆರ್ಬಿಐ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಕ್ಯಾನ್ಫೌನ್ ಹೋಮ್ ಲಿಮಿಟೆಡ್ನ ಜಯನಗರ ಶಾಖೆಯಿಂದ ಪಡೆದ ನಿಮ್ಮ ಸಾಲದ ಖಾತೆ ಸಂಖ್ಯೆಯನ್ನು 101201011747 ವಂಚನೆ ಎಂದು ಘೋಷಿಸುವ ಪ್ರಕ್ರಿಯೆಯಲ್ಲಿದ್ದೇವೆ.

ಆದ್ದರಿಂದ ನಿಮ್ಮ ಸಾಲದ ಖಾತೆಯನ್ನು ವಂಚನೆಯಿಂದು ವರ್ಗೀಕರಿಸಬಾರದು ಎಂಬುದಕ್ಕೆ ಕಾರಣ

ದಯವಿಟ್ಟು ಈ ವಿಷಯವನ್ನು ಅತ್ಯಂತ ತುರ್ತು ಎಂದು ಪರಿಗಣಿಸುವುದು.

ಸಹಿ/- ಶಾಖಾ ಪ್ರಬಂಧಕರು ಜಯನಗರ ಶಾಖೆ

...Plaintiff

ರಾಪ್ರೋಡ್,

ಆಯೋಜಿಸಲಾಗಿದೆ.

# IN THE COURT OF THE 4th ADDL. SENIOR CIVIL JUDGE, BENGALURU RURAL DISTRICT AT BENGALURU

BETWEEN: SMT. MUNIGANGAMMA, D/o late.
Muniyappa, Aged about 69 years, Kenganahalli
Village, Dasanapura Hobli, Bangalore North
Taluk Bangalore - 562123. ... PLAINTIFF
AND: Smt. Lakshmamma & Others, No. 51A,
Divyajyothi Nagar, Arekethnahalli Main Road,
Dasanaura Hobli, Bangalore North Taluk.
DEFENDANTS

Aged 30 Yearls, 101 of 3 art resioning at No. 51A, hyvajyothi Nagar, Arekethnahalli Main Road, Dasanaura Hobil, Bangalore North Taluk. 4. Prema D/O late. Thimmarayappa, Aged 48 Years, 6. Akkamma D/o late. Thimmarayappa Aged 48 Years, D4 & 6 are residing at No. 18, Nehru Road, New Guddadahalli, Mysore Road,

16. B. Shanthi W/o. P. Balasuramaniam, Aged 42 ars, R/a. 11th Mile, Mysore Road, Ker

of the schedule property.
Whereas this notice to Defendant No. 1 to 4, 6 and 16 is published, directing you to appear before the 4th Additional Senior Civil Judge, at Bangalore on 04.09.2025 at 11:00 am, to appear the claim I you fail to appear before the

South Taluk, bounded on : East by: Road, West by : Property belongs to Rangappa, North by : Property belongs to Channappa, South by : Property belongs to Chowdappa. This notice is given under my seal of this court on 28th day of July 2025 under my signature.

By Order of the Court, Cheff Ministerial Officer, Senior Civil Judge Court, Bengaluru Rural Dist., Bengaluru.

#### ADD, CITY CIVIL AND SESSION JUDGE CCH-87 (COMMERCIAL COURT) 2rd Floor BSNL Building, Rajbhavan Road,

BETWEEN: UNION BANK OF INDIA BTM 2ND STAGE BRANCH #425/426, KSR

Mr. RAJASHEKAR SG

#### UNDER ORDER 5 RULE 20 OF CPC 1. Mr. RAJASHEKAR S G.S/o M Govindaraju, Aged About 38 Years, R/at:

above case against you the defendant for recovery of a total sum of Rs.5.78,324.08/-(Rupees Five Lakhs Seventy Eight Thousand Three Hundred and Twenty Four two and Eight paisa only) as on 04/03/2025 together with court cost and current interest from as on 05.03.2025 to till te realization at the said agreed rate

regular + 2.00% P. A overdue interest). Wherefore, You the defendants a

Given under my hand and seal of this

No.22/12A, 3rd Cross, Chanukya Layout, Opp. Manyatha Tech Park, Nagavara, Bengaluru-560045. ಭಾರತೀಯ ಸ್ಪೇಟ್ ಬ್ಯಾಂಕ್, ಎಸ್ಎಆರ್ಬಿ, ಬೆಂಗಳೂರು

ಗಮನಕ್ಕೆ ತರಲು ಈ ನೋಟೀಸನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದೇವೆ. ನಿಷಯ: ನಿಮ್ಮ ಸಾಲದ ಖಾತೆ ಸಂಖ್ಯೆ 101201011747 ಯನ್ನು ನಂಚನೆ ಎಂದು ಘೋಷಿಸಲು

ಪ್ರಸ್ತುತ ಬೆಂಗಳೂರು ಪೂರ್ವ ತಾಲೂಕು, ಈ ಮೊದಲು ಬೆಂಗಳೂರು ದಕ್ಷಿಣ ತಾಲೂಕು, ಬಿದರಹಳ್ಳಿ

ರಂದು ವಿತರಿಸಲಾಗಿದೆ.

ಈ ಖಾತೆಯು ದಿನಾಂಕ 29.08.2024ರಂದು ಎನ್ಪಿಎ ಆಗಿ ಮಾರ್ಪಟ್ಟಿದೆ. ಕ್ಯಾನ್ಫ್ನಾನ್ ಹೋಮ್ಸ್ ಅಧಿಕಾರಿಗಳ ವಸೂಲಾತಿ ಪ್ರಕ್ರಿಯ ಸಮಯದಲ್ಲಿ ಉಲ್ಲೇಣಿಸಲಾದ ಆಸ್ತಿಯನ್ನು ( ನಿವೇಶನ ನಂ. 9a) ಗುರುತಿಸಲು ಸಾಧ್ಯವಿಲ್ಲವೆಂದು ನಾವು ಗಮನಿಸಿದ್ದೇವೆ. ಇದು ಸಾಲ ಪಡೆಯುವ ಸಮಯದಲ್ಲಿ ಗಂಭೀರ ತಪ್ಪು ನಿರೂಪಣೆ ಮತ್ತು ವಸುಸ್ಥಿತಿಯನ್ನು ಮರೆಮಾಚಿರುವುದನ್ನು ಸೂಚಿಸುತ್ತದೆ. ಇದರಿಂದ ಈ ವ್ಯವಹಾರವು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ವಂಚನೆ ವರ್ಗೀಕರಣ ಮತ್ತು ವರದಿ ಮಾಡುವಿಕೆಯ ನಿರ್ದೇಶನದ ಪ್ರಕಾರ ವಂಚನೆಯ ವ್ಯಾಪ್ತಿಗೆ ಒಳಪಡುತ್ತದೆ ಎಂದು ನಾವು ನಂಬುತೇವೆ.

ತೋರಿಸಲು ನಿಮ್ಮನ್ನು ಇಲ್ಲಿ ಕೋರಲಾಗಿದೆ. ಈ ಸೂಚನೆಯ ದಿನಾಂಕದಿಂದ 21 ದಿನಗಳ ಒಳಗೆ ನೀವು ಯಾವುದೇ ಪೂರಕ ದಾಖಲೆಗಳೊಂದಿಗೆ ನಿಮ್ಮ ಲಿಖಿತ ವಿವರಣೆಯನ್ನು ಸಲ್ಲಿಸಬೇಕಾಗುತ್ತದೆ, ಇಲ್ಲಿದ್ದರೆ ನಿಮಗೆ ಯಾವುದೇ ಸೂಚನೆಯನ್ನು ನೀಡದೆ, ವಂಚನೆಯನ್ನು ನಿಯಂತ್ರಕ ಅಧಿಕಾರಿಗಳಿಗೆ ವರದಿ ಮಾಡುವುದು ಮತ್ತು ಕಾನೂನು ಕ್ರಮಗಳನ್ನು ಪ್ರಾರಂಭಿಸುವುದು ಸೇರಿದಂತೆ ಅಗತ್ಯ. ಕ್ರಮಗಳನ್ನು ನಾವು ಮುಂದುವರಿಸುತೇವೆ.

ದಿನಾಂಕ : 21.07.2025

By Order Of The Court Commercial Court Unit.

City Civil Court Bengalur

No 22/12A, 3rd Cross, Chanukya Layou engaluru-560045

ಭಾರತೀಯ ಸ್ಟೇಟ್ ಹೆಸರು : ಶ್ರೀಮತಿ ಜಯಲಕ್ಷ್ಮೀ ಎಂ., ಮುಖ್ಯ ವ್ಯವಸ್ಥಾಪಕರು ನಂ. 11/90, 3ನೇ ಮಹಡಿ, ಟ್ರಸ್ಟ್ ವೆಲ್ ಆಸತ್ತೆ ಎದುರು, ಜೆ.ಸಿ. ರಸ್ತೆ, ಬೆಂಗಳೂರು-560002 ದೂರವಾಣಿ: 080-2594 3678, 2594 3663

ಇ-ಮೇಲ್ : sbi.05173@sbi.co.in

ಅಪೆಂಡಿಕ್ IV-A [ನಿಯಮ 8(6)ರ ಪಾವಿಜೋ ಅಡಿಯಲ್ಲಿ] ಇ-ಹರಾಜು ದಿನಾಂಕ 02.09.2025 ಸ್ಥಿರಾಸ್ತಿಯ ಮಾರಾಟಕ್ಕಾಗಿ ಸೂಚನೆ ಸಕ್ಕೂರಿಟೈಜೀಷನ್ ಅಂಡ್ ರಿಕನ್ಸ್ ಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ ಪೋರ್ಸ್ ಮೆಂಟ್ ಆಫ್ ಸೆಕ್ಕೂರಿಟಿ ಇಂಟರೆಸ್ಸ್ ಆಕ್ಸ್ 2002 ಮತ್ತು

ಸೆಕ್ಯೂರಿಟಿ (ಎನ್.ಪೋರ್ಸ್ ಮೆಂಟ್) ನಿಯಮಗಳು 2002ರ ನಿಯಮ 6(2) ಮತ್ತು 9(1) ರ ನಿಬಂಧನೆಗಳನ್ನು ಓದಿಕೊಂಡಂತೆ ಇದರನ್ನಯ ಚರ ಮತ್ತು ಸ್ಥಿರಾಸ್ತಿಯ

ನಿರ್ದಿಷ್ಟವಾಗಿ ಸಾಲಗಾರರಿಗೆ/ಅಡಮಾನುದಾರರಿಗೆ/ಜಾಮೀನುದಾರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ ಸೂಚಿಸುವುದೇನೆಂದರೆ ಈ ಕೆಳಗೆ ವಿವರಿಸಿರುವ ಆಡಮಾನವಿಟ್ರ/ಚಾರ್ಜ್/ಹೈಪೊಥೆಕೇಟೆಡ್ ಮಾಡಿರುವ ಸ್ಥಿರಾಸ್ತಿಯನ್ನು **ಭಾರತೀಯ ಸ್ಪೇಟ್ ಬ್ಯಾಂಕ್, ಬೆಂಗಳೂರು** ಭದ್ರತಾ ಸಾಲ ಕೊಟ್ಟವರು ಇವರ ಅಧಿಕೃತ ಅಧಿಕಾರಿಯವರು ಭೌತಿಕವಾಗಿ ಸ್ವಾಧೀನಪಡಿಸಿಕೊಂಡಿದ್ದು ಅವುಗಳನ್ನು "ಎಲ್ಲಿ ಹೇಗಿದೆಯೋ ಹಾಗೆ" ಮತ್ತು "ಎಲ್ಲಿ ಏನಿದೆಯೋ ಹಾಗೆ" ಆಧಾರದ ಮೇಲೆ ಭದ್ರತಾ ಸಾಲ ಕೊಟ್ಟ ಭಾರತೀಯ ಸ್ನೇಟ್ ಬ್ಯಾಂಕ್ ಇವರಿಗೆ **ಸಾಲಗಾರರಾದ : ಶ್ರೀ ಮುಕೇಶ್ ಬಚನ್ ವಿಶ್ವಕರ್ಮ, 2**53, ಇಂದಿರಾನಗರ, ಕೆಕೆಜಿ ಮಾರ್ಗ, ಜೂಹೂ ತಾರಾ ರಸ್ತೆ ರಾಯಲ್ ಹೋಟೆಲ್ ಹತ್ತಿರ, ಸಾಂತಾಕ್ರೂಜ್ ಪಶ್ಚಿಮ, ಮುಂಬೈ-400049. ಇವರಿಂದ ಬರಬೇಕಾದ ಬಾಕಿ ಮೊತ್ತ **ರೂ**. 2,58,27,745/- (ರೂಪಾಯಿ ಎರಡು ಕೋಟಿ ಐವತ್ತೆಂಟು ಲಕ್ಷದ ಇಪ್ಪತ್ತೇಳು ಸಾವಿರದ ಏಳು ನೂರ ನಲವತ್ತೈದು ಮಾತ್ರ) 25.07.2025 ರಂದು ಇದ್ದಂತೆ ಮತ್ತು 26.07.2025 ರಿಂದ ಮುಂದಿನ ಬಡ್ಡಿ ಸಾಂದರ್ಭಿಕ ಖರ್ಚು, ವೆಚ್ಚಗಳು ಇತ್ಯಾದಿಗಳ ವಸೂಲಿಗಾಗಿ ಅಡಮಾನು ಮಾಡಿರುವ ಸ್ಥಿರಾಸ್ತಿಯನ್ನು <mark>ದಿನಾಂಕ</mark>:

02.09.2025ರಂದು ಇ–ಹರಾಜು ಮಾರಾಟ ಮಾಡಲಾಗುತ್ತಿದೆ. ೀಸಲು ಬೆಲೆ, ಮುಂಗಡ ಠೇವಣಿ (ಇಎಂಡಿ) ಬಿಡ್ ಗುಣಾಂಕ ಮತ್ತು ಇ–ಹರಾಜಿನ ಸಮಯ ಮತ್ತು ಮಾರಾಟ ಮಾಡಲು ಸ್ಥಿರ ಆಸ್ತಿಗಾಗಿ ಕೆವೈಸಿ

	ದಾಖಲೆಗಳೊಂದಿಗೆ ಇಎಂಡಿ ಸಲ್ಲಿಸ	ಲು ಕೊನೆಯ ದಿನಾಂ	ಂಕ ಈ ಕೆಳಗಿನಂತಿವ	š.	
	ಮೀಸಲು ಬೆಲೆ (ಈ ಮೊತ್ತಕ್ಕಿಂತ ಕಡಿಮೆ ಬೆಲೆಗೆ ಸ್ವತ್ತನ್ನು ಮಾರಾಟ ಮಾಡಲಾಗುವುದಿಲ್ಲ)		ಬಿಡ್ ಏರಿಕೆಯ ಮೊತ್ತ	ಆಸ್ತಿಯ ಇ-ಹರಾಜು ದಿನಾಂಕ ಮತ್ತು ಸಮಯ	ಕೆವೈಸಿ ದಾಖಲೆಗಳೊಂದಿಗೆ ಇಎಂಡಿ ಸಲ್ಲಿಸಲು ಕೊನೆಯ ದಿನಾಂಕ
	ರೂ. 1,17,30,000/-	ರೂ. 11,73,000/-	ರೂ. 50,000/-	02.09.2025, ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 4.00	02.09.2025ರ ಬೆಳಗ್ಗೆ 10.00 ಗಂಟೆಯವರೆಗೆ

ಚರ ಮತ್ತು ಸ್ಥಿರಾಸ್ತಿಯ ವಿವರಗಳು : Property ID SBIN20005700105

ಶೆಡ್ಡೂರ್ "ಎ": ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ಪರಿವರ್ತಿತ ಭೂಮಿಯ ಸರ್ವೇ ನಂ. 57, ವಿಸ್ತೀರ್ಣ 1 ಎಕರೆ 26 ಗುಂಟೆಗಳು, ಇದು ಶೆಟ್ರಿಹಳ್ಳಿ ಗ್ರಾಮ, ಯಶವಂತಮರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು. ಚಕ್ಕುಬಂದಿ : ಪೂರ್ವಕ್ಕೆ : ಸರ್ವೇ ನಂ. 57ರ ಉಳಿದ ಭಾಗ, ಸರ್ವೇ ನಂ. 57, ಶ್ರೀ ಡಿ.ಎಂ. ಮುನಿಯಪ್ಪನವರಿಗೆ ಸೇರಿದ್ದು. ಉತ್ತರಕ್ಕೆ : ಮಳೆ ನೀರಿನ ಚರಂಡಿ, ದಕ್ಷಿಣಕ್ಕೆ : ಖಾಸಗಿ ಆಸ್ತಿ.

ಶೆಡ್ಕೂಲ್ 'ಬಿ' ಆಸ್ತಿ : ಎಲ್ಲಾ ಭಾಗ ಮತ್ತು ವಿಭಾಗಗಳನ್ನು ಒಳಗೊಂಡಂತೆ ಆಸ್ತಿ ವಿಲ್ಲಾ ನಂ. 19. ನೆಲ, ಮೊದಲನೇ ಮತ್ತು ಎರಡನೇ ಮಹಡಿಯನ್ನು ಒಳಗೊಂಡಿದೆ. ಕಟ್ಟಡ ನಿರ್ಮಿತ ಪ್ರದೇಶ 2527 ಚದರ ಅಡಿ, ನೆಲಮಹಡಿಯಲ್ಲಿ ಕಾರ್ ಪಾರ್ಕಿಂಗ್ ಜಾಗವನ್ನು ಹೊಂದಿದೆ. ಇದು "ಸುಚಿರಾ ವಿಲಾಸ್", ವಸತಿ ಸಂಯೋಜಿತ ಬಡಾವಣೆಯು ಆಸ್ತಿ ನಂ. 11, ಸರ್ವೇ ನಂ. 57, ಶೆಟ್ಟಿಹಳ್ಳಿ ಗ್ರಾಮ, ಬಿಬಿಎಂಪಿ ವಾರ್ಡ್ ನಂ. 12, ದಾಸರಹಳ್ಳಿ ಬಿಬಿಎಂಪಿ, ಬೆಂಗಳೂರಿನಲ್ಲಿದೆ. (ಶೆಡ್ಕೂಲ್ 'ಎ' ಆಸ್ತಿ) ಶೆಡ್ಕೂಲ್ ಎ ಆಸ್ತಿ ಒಳಗೊಂಡಿರುವ ಭೂಮಿಯ ಅನುಪಾತದಲ್ಲಿ 2139 ಚದರ ಅಡಿ ಅವಿಭಾಜಿತ ಪಾಲು ಮತ್ತು ಎಲ್ಲಾ ಸಾಮಾನ್ಯ ರಸ್ತೆ. ಪ್ರದೇಶಗಳಲ್ಲಿ ಅನುಪಾತದ ಪಾಲು ಮತ್ತು ಎಲ್ಲಾ ಸಾಮಾನ್ಯ ಸೌಲಭ್ಯಗಳು ಮತ್ತು ಸವಲತ್ತುಗಳಿಗೆ ಅರ್ಹವಾಗಿದೆ. **ಚಕ್ಕುಬಂದಿ : ಪೂರ್ವಕ್ಕೆ :** ವಿಲ್ಲಾ ನಂ. 09 ಮತ್ತು 10**, ಪಕ್ಷಿಮಕ್ಕೆ** : ಸಾಮಾನ್ಯ ರಸ್ತೆ**, ಉತ್ತರಕ್ಕೆ** : ವಿಲ್ಲಾ ನಂ. 08 ಮತ್ತು 09**, ದಕ್ಷಿಣಕ್ಕೆ** : ವಿಲ್ಲಾ ನಂ. 18.

ಶಾಸನಬದ್ದ 30 ದಿನಗಳ ಮಾರಾಟದ ಸೂಚನೆ ("ಸರ್ಫೇಸಿ" ಕಾಯಿದೆ 2002ರ ಅಡಿಯಲ್ಲಿ ಹರಾಜು) : ಸಾಲಗಾರರು/ಜಾಮೀನುದಾರರು/ಕಾರ್ಮೋರೇಟ್ ಜಾಮೀನುದಾರರು/ಅಡಮಾನದಾರರು ಈ ನೋಟೀಸಿನ ಪ್ರಕಟಣೆಯ ದಿನಾಂಕದಿಂದ 30 ದಿನಗಳ ಒಳಗೆ ಮೇಲೆ ತಿಳಿಸಲಾದ ಮೊತ್ತವನ್ನು ಪಾವತಿಸಲು ಈ ಮೂಲಕ ತಿಳಿಸಲಾಗಿದೆ, ಅದು ವಿಫಲವಾದರೆ ಬ್ಯಾಂಕ್ ಸರ್ಫ್ಗಸಿ ಕಾಯಿದೆ, 2002ರಲ್ಲಿ ನಿಗಧಿಪಡಿಸಿದ ನಿಬಂಧನೆಗಳ ಪ್ರಕಾರ ಆಸ್ತಿಗಳನ್ನು ಮಾರಾಟ ಮಾಡುತ್ತದೆ. ಹರಾಜಿನ ಹೆಚ್ಚಿನ ನಿಯಮ ಮತ್ತು ನಿಬಂಧನೆಗಳಿಗಾಗಿ ಅಧಿಕೃತ ಅಧಿಕಾರಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಸ್ಎಆರ್ಬಿ, ಬೆಂಗಳೂರು ಪ್ರತಿನಿಧಿಸುವ ಅಧಿಕೃತ ಅಧಿಕಾರಿಗಳು ಒದಗಿಸಿದ ಲಿಂಕ್ ಗಳನ್ನು ದಯವಿಟ್ಟು ನೋಡಿ. https://baanknet.com

ಸ್ಥಿರ ಭದ್ರತೆಯ ಸ್ವತ್ತುಗಳನ್ನು ಮಾರಾಟ ಮಾಡಬೇಕಾದ ದಿನಾಂಕ ಮತ್ತು ಸಮಯ ಮತ್ತು ಉದ್ದೇಶಿತ ಬಿಡ್ಡರ್'ಗಳು, ಸ್ವತ್ತುಗಳು ಮತ್ತು ಅವುಗಳ ನಿರ್ದಿಷ್ಟತೆಯ ಬಗ್ಗೆ ತಮನ್ನು ಶಾವು ತೃಪಿಪಡಿಸಿಕೊಳಬೇಕು. ಆಸಿಯನ್ನು ಪರಿವೀಕಿಸಲು ಯಾವುದೇ ದಿನದಂದು **ಬೆಳಗೆ 11.00 ರಿಂದ ಸಂಜೆ 5.00 ಗಂಟೆಯೊಳಗೆ** ಪೂರ್ವ ್ಲಿ ನೇಮಕಾತಿಯೊಂದಿಗೆ. ಆಸ್ತಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳಿಗಾಗಿ : ಶ್ರೀ ನಾಯಕ್, ಮೊ : 8971151617, ಶ್ರೀ ನಿತಿನ್, ಮೊ : 8618097517 ಇವರನ

ದಿನಾಂಕ: 25.07.2025

ಸ್ಥಳ: ಬೆಂಗಳೂರು

Can Fin Homes Ltd (Sponsor: CANARA BANK

ಕ್ಯಾನ್ ಫಿನ್ ಹೋಮ್ ಲಿ., ನಂ. 2151, 1ನೇ ಮಹಡಿ, ನಂದಿ ಕಾಂಪ್ಲೆಕ್, ಸುಭಾಷ್ ನಗರ,

ನೆಲಮಂಗಲ, ಬೆಂಗಳೂರು, ಕರ್ನಾಟಕ- 562 123,

ಪೋನ್: 080-277226664, ಮೊಬ್ಲೆಲ್: 7625079192 Email:nelamangala@canfinhomes.com CIN No. L85110KA1987PLC008699 ಕಾರಣ ತೋರಿಸಿ ಸೂಚನೆ

ದಿನಾಂಕ 21.07.2025 ಕಾರಣ ಕೇಳಿ ನೋಟೀಸನು ದಿನಾಂಕ 21.07.2025ರಂದು ನಿಮಗೆ ಕಳುಹಿಸಿದು ಬಟವಾಡೆಯಾಗದೆ 'ಅಸಮರ್ಪಕ ನಿಳಾಸ '' ಎಂಬ ಕಾರಣಕ್ಕಾಗಿ ಕ್ಯಾನ್ಫೌನ್ ಹೋಮ್ಸ್ ಗೆ ಹಿಂದಿರುಗಿದೆ . ಸಂಬಂಧಪಟ್ಟವರ

ಗಮನಕ್ಕೆ ತರಲು ಈ ನೋಟೀಸನ್ನು ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದೇವೆ. ನಿಷಯ : ನಿಮ್ಮ ಸಾಲದ ಖಾತೆ ಸಂಖೈ 192225000310 ಯನ್ನು ವಂಚನೆ ಎಂದು ಘೋಷಿಸಲು ಕಾರಣ ಕೇಳಿ ಸೂಚನೆ

ಮಾನ್ಯರೇ : ಶ್ರೀ ನಂದಕುಮಾರ್ ಪಿ ಮತ್ತು ಶ್ರೀಮತಿ ದೀಪ್ತಿ ನಂದಕುಮಾರ್

ಬೆಂಗಳೂರು ದಕ್ಷಿಣ ತಾಲೂಕು, ಉತ್ತರಹಳ್ಳಿ ಹೋಬಳಿಯಲ್ಲಿರುವ ಪಿಳ್ಳಗಾನ ಹಳ್ಳಿ ಗ್ರಾಮದ ಖಾತಾ ಸಂಖ 1618, ಹಳಿ ಖಾತಾ ಸಂಖ್ಯೆ 1/27, ದಕ್ಷಿಣ ಭಾಗ ಆಸ್ತಿ ನಂ. 6ರ ಉತ್ತರ ಭಾಗದಲ್ಲಿ ಮನೆ ನಿರ್ಮಾಣಕ್ಕಾಗ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್, ನೆಲಮಂಗಲ ಶಾಖೆಯು ದಿನಾಂಕ 20.01.2022 ರಂದು ರೂ. ಸೂಚನೆಯನ್ನು ನಿಮಗೆ ನೀಡಲಾಗುತ್ತಿದೆ. ಈಗ ಇದು ಬಿಬಿಎಂಪಿ ವ್ಯಾಪ್ತಿಯಲ್ಲಿದೆ.

ಆಗತ್ಯ ಸಾಲ ಒಪ್ಪಂದಗಳನ್ನು ಕಾರ್ಯಗತಗೊಳಿಸಿದ ನಂತರ ಆಸ್ತಿಯ ನಿರ್ಮಾಣಕಾಗಿ ಸಾಲವನು ಹಂತ

ಕಂತವಾಗಿ ದಿನಾಂಕ 26.02.2022, 5.4.2022, 17.06.2022, 18.08.2022, 19.09.2022

ಮತ್ತು 24.11.2022 ರಂದು ವಿತರಿಸಲಾಗಿದೆ. ಈ ಖಾತೆಯು ದಿನಾಂಕ 01.05.2025ರಂದು ಎನ್ಪಿಎ ಆಗಿ ಮಾರ್ಪಟ್ಟಿದೆ. ಕ್ಯಾನ್ಫ್ನಾನ್ ಹೋಮ ಆಧಿಕಾರಿಗಳ ವಸೂಲಾತಿ ಪ್ರಕ್ರಿಯ ಸಮಯದಲ್ಲಿ ಉಲ್ಲೇಖಿಸಲಾದ ಆಸ್ತಿಯನ್ನು ( ನಿವೇಶನ ನಂ. 6) ನೀವು ಆಕ್ರಮಿಸಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ, ಬೆಂಗಳೂರಿನ 2ನೇ ಹೆಚ್ಚುವರಿ ಹಿರಿಯ ನ್ಯಾಯಾಧೀಶರಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಶೇಖರ ರಾಜ ಮಾಣಿಕ್ಯಂ ಅವರ ಹೆಸರಿನಲ್ಲಿ 3ನೇ ವ್ಯಕ್ತಿಯು ಕ್ಲೈಮ್ ಡಿಕ್ರಿಡ್ ನ್ಯಾಯಾಲಯದ ಆದೇಶವಿರುವುದರಿಂದ ಈ ಆಸ್ತಿ ಮೊಕದ್ದಮೆಯಲ್ಲಿದೆ . ರಿಸವ್ ಬ್ಯಾಂಕ್ ಆಫ್ ಇಂಡಿಯಾದ ವಂಚನೆ ವರ್ಗೀಕರಣ ಮತ್ತು ವರದಿ ಮಾಡುವಿಕೆಯ ನಿರ್ದೇಶನದ ಪ್ರಕಾರ ಈ ವ್ಯವಹಾರವು ವಂಚನೆಯ ವ್ಯಾಪ್ತಿಗೆ ಬರುತ್ತದೆ ಎಂದು ನಂಬಲು ಕಾರಣವಾಗುತ್ತಿದೆ.

ಹೋಮ್ಸ್ ಲಿಮಿಟೆಡ್ಸ್ ಸೆಲಮಂಗಲ ಶಾಖೆಯಿಂದ ಪಡೆದ ನಿಮ್ಮ ಸಾಲದ ಖಾತೆ ಸಂಖ್ಯೆಯನ್ನು 192225000310 ವಂಚನೆ ಎಂದು ಘೋಷಿಸುವ ಪ್ರಕ್ರಿಯೆಯಲ್ಲಿದ್ದೇವೆ. ಆದ್ದರಿಂದ ನಿಮ್ಮ ಸಾಲದ ಖಾತೆಯನ್ನು ವಂಚನೆಯೆಂದು ವರ್ಗೀಕರಿಸಬಾರದು ಎಂಬುದಕ್ಕೆ ಕಾರಣ ತೋರಿಸಲು ನಿಮ್ಮನ್ನು ಇಲ್ಲಿ ಕೋರಲಾಗಿದೆ. ಈ ಸೂಚನೆಯ ದಿನಾಂಕದಿಂದ 21 ದಿನಗಳ ಒಳಗೆ<sup>\*</sup> ನೀವು

ಮೇಲಿನ ಸಂಶೋಧನೆಗಳ ಹಿನ್ನೆಲೆಯಲ್ಲಿ, ಆರ್ಬಿಐ ಮಾರ್ಗಸೂಚಿಗಳಿಗೆ ಅನುಸಾರವಾಗಿ, ಕ್ಯಾನ್ಫೌನ

ಯಾವುದೇ ಪೂರಕ ದಾಖಲೆಗಳೊಂದಿಗೆ ನಿಮ್ಮ ಲಿಖಿತ ವಿವರಣೆಯನ್ನು ಸಲ್ಲಿಸಬೇಕಾಗುತ್ತದೆ, ಇಲ್ಲಿದ್ದರೆ ನಿಮಗ ಯಾವುದೇ ಸೂಚನೆಯನ್ನು ನೀಡದೆ , ವಂಚನೆಯನ್ನು ನಿಯಂತ್ರಕ ಅಧಿಕಾರಿಗಳಿಗೆ ವರದಿ ಮಾಡುವುದು ಮತ್ತು ಕಾನೂನು ಕ್ರಮಗಳನ್ನು ಪ್ರಾರಂಭಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ನಾವು ಮುಂದುವರಿಸುತ್ತೇವೆ. ದಯವಿಟ್ಟುಈ ವಿಷಯವನ್ನು ಅತ್ಯಂತ ತುರ್ತು ಎಂದು ಪರಿಗಣಿಸುವುದು. ಕ್ಯಾನ್ಫಿನ್ ಹೋಮ್ಸ್ ಲಿ., ಪರವಾಗಿ

CMYK

ನೆಲಮಂಗಲ ಶಾಖೆ

ಸಹಿ/- ಶಾಖಾ ಪ್ರಬಂಧಕರು

ಕ್ಯಾನ್ಫೌನ್ ಹೋಮ್ ಲಿ., ಪರವಾಗಿ ದಿನಾಂಕ : 21.07.2025